



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಬುಧವಾರ, ೨೬, ಮಾರ್ಚ್, ೨೦೨೫(ಚೈತ್ರ, ೦೫, ಶಕವರ್ಷ, ೧೯೪೭) BENGALURU, WEDNESDAY, 26, MARCH, 2025 (CHAITHRA, 05, SHAKAVARSHA, 1947)	ಸಂ. ೨೦೨ No. 202
------------------------	--	--------------------

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ  
ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 15 ಶಾಸನ 2025, ದಿನಾಂಕ:26.03.2025

ಕರ್ನಾಟಕ ಧನವಿನಿಯೋಗ ವಿಧೇಯಕ, 2025 ಇದಕ್ಕೆ 2025ರ ಮಾರ್ಚ್ ತಿಂಗಳ 26ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 21 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-

**2025ರ ಕರ್ನಾಟಕ ಅಧಿನಿಯಮ ಸಂಖ್ಯೆ:21**

(2025ರ ಮಾರ್ಚ್ ತಿಂಗಳ 26ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

**ಕರ್ನಾಟಕ ಧನವಿನಿಯೋಗ ಅಧಿನಿಯಮ, 2025**

(2025ರ ಮಾರ್ಚ್ ತಿಂಗಳ 26ನೇ ದಿನಾಂಕದಂದು ರಾಜ್ಯಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ)

2025-26ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಮೊತ್ತ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ಅಧಿನಿಯಮ.

2025-26ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ:

ಇದು ಭಾರತ ಗಣರಾಜ್ಯದ ಎಪ್ಪತ್ತಾರನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮವಾಗಲಿ.

**1. ಸಂಕ್ಷಿಪ್ತ ಹೆಸರು.-** ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ ಅಧಿನಿಯಮ, 2025 ಎಂದು ಕರೆಯತಕ್ಕದ್ದು.

**2. ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ 2025-26ನೇ ಹಣಕಾಸು ವರ್ಷಕ್ಕಾಗಿ 43080742.72 ಲಕ್ಷ ರೂಪಾಯಿಗಳ ನೀಡಿಕೆ.-**ಅನುಸೂಚಿಯ 2ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸೇವೆಗಳ ಸಂಬಂಧದಲ್ಲಿ 2025-26ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ನಾಲ್ಕು ಕೋಟಿ ಮೂವತ್ತು ಲಕ್ಷ ಎಂಬತ್ತು ಸಾವಿರದ ಏಳುನೂರ ನಲವತ್ತೆರಡು ಲಕ್ಷ ಎಪ್ಪತ್ತೆರಡು ಸಾವಿರ ರೂಪಾಯಿಗಳಿಗೆ ಮೀರದಷ್ಟು ಮೊಬಲಗನ್ನು ಮಾತ್ರ ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು.

**3. ಧನ ವಿನಿಯೋಗ.-** ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು .

**ಅನುಸೂಚಿ  
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)**

(ಲಕ್ಷ ರೂ. ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ಸಂಚಿತ ನಿಧಿಯಿಂದ ಪ್ರಭುತ್ವವಾದುದನ್ನು	ವಿಧಾನ ಸಭೆಯಿಂದ ಪುರಸ್ಕೃತವಾದುದನ್ನು	
1	2	3	4	5
01	ಕೃಷಿ ಮತ್ತು ತೋಟಗಾರಿಕೆ	ರಾಜಸ್ವ	6,74,967.95	6,74,967.95
		ಬಂಡವಾಳ	39,541.00	39,541.00
02	ಪಶು ಸಂಗೋಪನೆ ಮತ್ತು ಮೀನುಗಾರಿಕೆ	ರಾಜಸ್ವ	3,77,019.39	3,77,019.39
		ಬಂಡವಾಳ	20,683.00	20,683.00
03	ಆರ್ಥಿಕ	ರಾಜಸ್ವ	102.00	42,51,684.29
		ಬಂಡವಾಳ	9,14,016.18	42,51,786.29
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ	ರಾಜಸ್ವ	30,560.55	1,63,946.11
		ಬಂಡವಾಳ	81.00	1,94,506.66
05	ಒಳಾಡಳಿತ ಮತ್ತು ಸಾರಿಗೆ	ರಾಜಸ್ವ	.....	19,23,561.88
		ಬಂಡವಾಳ	54,071.00	19,23,561.88
06	ಮೂಲಭೂತ ಸೌಕರ್ಯ ಅಭಿವೃದ್ಧಿ	ರಾಜಸ್ವ	.....	15,175.83
		ಬಂಡವಾಳ	91,536.00	15,175.83
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ರಾಜಸ್ವ	.....	13,28,770.46
		ಬಂಡವಾಳ	13,44,687.19	13,28,770.46
08	ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	ರಾಜಸ್ವ	1,515.00	2,02,887.21
		ಬಂಡವಾಳ	64,601.00	2,04,402.21
09	ಸಹಕಾರ	ರಾಜಸ್ವ	.....	2,24,013.53
		ಬಂಡವಾಳ	15,094.00	2,24,013.53
10	ಸಮಾಜ ಕಲ್ಯಾಣ	ರಾಜಸ್ವ	.....	11,81,780.88
		ಬಂಡವಾಳ	5,13,684.04	11,81,780.88
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	ರಾಜಸ್ವ	.....	34,66,017.45
		ಬಂಡವಾಳ	29,473.33	34,66,017.45
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	ರಾಜಸ್ವ	.....	54,749.43
		ಬಂಡವಾಳ	23,061.00	54,749.43
13	ಆಹಾರ ಮತ್ತು ನಾಗರಿಕ ಸರಬರಾಜು	ರಾಜಸ್ವ	.....	8,27,045.13
		ಬಂಡವಾಳ	421.00	8,27,045.13
14	ಕಂದಾಯ	ರಾಜಸ್ವ	.....	16,91,963.45
		ಬಂಡವಾಳ	50.00	16,91,963.45
15	ಮಾಹಿತಿ ತಂತ್ರಜ್ಞಾನ	ರಾಜಸ್ವ	.....	28,070.00
		ಬಂಡವಾಳ	2,960.00	28,120.00
			1,04,890.31	1,04,890.31
			2,960.00	2,960.00

**ಅನುಸೂಚಿ**  
**(2 ಮತ್ತು 3ನೇ ಪ್ರಕರಣಗಳನ್ನು ನೋಡಿ)**

(ಲಕ್ಷ ರೂ. ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ಸಂಚಿತ ನಿಧಿಯಿಂದ ಪ್ರಭುತ್ವವಾದುದನ್ನು	ವಿಧಾನ ಸಭೆಯಿಂದ ಪುರಸ್ಕೃತವಾದುದನ್ನು	
1	2	3	4	5
17	ಶಿಕ್ಷಣ	ರಾಜಸ್ವ	43,77,980.79	43,77,980.79
		ಬಂಡವಾಳ	1,50,623.62	1,50,623.62
18	ವಾಣಿಜ್ಯ ಮತ್ತು ಕೈಗಾರಿಕೆ	ರಾಜಸ್ವ	1,52,983.44	1,52,983.44
		ಬಂಡವಾಳ	1,11,938.00	1,11,938.00
19	ನಗರಾಭಿವೃದ್ಧಿ ಮತ್ತು ವಸತಿ	ರಾಜಸ್ವ	12,504.60	9,84,522.53
		ಬಂಡವಾಳ	17,500.00	11,25,988.00
20	ಲೋಕೋಪಯೋಗಿ	ರಾಜಸ್ವ	8,872.16	2,50,852.01
		ಬಂಡವಾಳ	1,590.00	9,22,800.51
21	ನೀರಾವರಿ	ರಾಜಸ್ವ	61,725.18	97,713.71
		ಬಂಡವಾಳ	5,55,773.22	15,02,906.87
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ರಾಜಸ್ವ	.....	15,31,323.25
		ಬಂಡವಾಳ	.....	2,16,018.22
23	ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ	ರಾಜಸ್ವ	1,500.00	2,92,466.97
		ಬಂಡವಾಳ	5,714.00	28,201.00
24	ಇಂಧನ	ರಾಜಸ್ವ	.....	26,19,618.36
		ಬಂಡವಾಳ	.....	70,000.00
25	ಕನ್ನಡ ಮತ್ತು ಸಂಸ್ಕೃತಿ	ರಾಜಸ್ವ	.....	25,313.85
		ಬಂಡವಾಳ	.....	2,190.00
26	ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ	ರಾಜಸ್ವ	.....	22,998.63
		ಬಂಡವಾಳ	.....	3,69,006.03
27	ಕಾನೂನು	ರಾಜಸ್ವ	41,407.44	2,02,925.81
		ಬಂಡವಾಳ	696.00	8,621.28
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	ರಾಜಸ್ವ	1,433.77	46,518.01
		ಬಂಡವಾಳ	2.00	1,237.00
29	ಮುಣ ಮೇಲುಸ್ತುವಾರಿ	ರಾಜಸ್ವ	48,60,024.20	.....
		ಬಂಡವಾಳ	26,47,446.70	.....
ಒಟ್ಟು ಜುಮ್ಲಾ		ರಾಜಸ್ವ	50,19,644.90	2,70,93,690.66
		ಬಂಡವಾಳ	32,82,923.92	76,84,483.24
		ಜುಮ್ಲಾ	83,02,568.82	3,47,78,173.90
				4,30.80,742.72

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಜಿ. ಶ್ರೀಧರ)

ಸರ್ಕಾರದ ಕಾರ್ಯದರ್ಶಿ,  
ಸಂಸದೀಯ ವ್ಯವಹಾರಗಳು ಮತ್ತು  
ಶಾಸನ ರಚನೆ ಇಲಾಖೆ.

**PARLIAMENTARY AFFAIRS AND LEGISLATION SECRETARIAT  
NOTIFICATION**

**NO. DPAL 15 SHASANA 2025, BENGALURU, DATED: 26.03.2025**

ಭಾರತ ಸಂವಿಧಾನದ ಅನುಚ್ಛೇದ 348ರ ಖಂಡ (3)ರ ಅಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ ಕರ್ನಾಟಕ ಧನವಿನಿಯೋಗ ಅಧಿನಿಯಮ, 2025 (2025ರ ಕರ್ನಾಟಕ ಅಧಿನಿಯಮ ಸಂಖ್ಯೆ:21) ರ ಭಾಷಾಂತರವನ್ನು ಅಧಿಕೃತ ಆಂಗ್ಲ ಪಠ್ಯವೆಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.

**KARNATAKA ACT NO. 21 OF 2025**

(First Published in the Karnataka Gazette Extra-ordinary on the 26<sup>th</sup> day of March 2025)

**THE KARNATAKA APPROPRIATION ACT, 2025**

(Received the assent of the Governor on the 26<sup>th</sup> day of March 2025)

An Act to authorize payment and appropriation of certain sums from and out of the Consolidated Fund of the State of Karnataka for the Services of the Financial year 2025-26.

Whereas it is expedient to authorize payment and appropriation of certain sums from and out of the Consolidated fund of the State for the services of the Financial year 2025-26.

Be it enacted by the Karnataka State Legislature in the SEVENTY SIXTH year of the Republic of India as follows:-

**1. Short Title.**-This Act may be called the Karnataka Appropriation Act, 2025.

**2. Issue of Rupees 43080742.72 Lakhs out of the Consolidated Fund of the State of Karnataka for the Financial year 2025-26.**- From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees Four Crores thirty Lakhs eighty thousand seven hundred and forty two lakhs and seventy two thousand only towards defraying the several charges which will come in the course of payment during the financial year 2025-26 in respect of the services specified in column 2 of the Schedule.

**3. Appropriation.**- The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

**SCHEDULE****(see sections 2 and 3)****(₹ . in lakhs)**

<b>Demand No.</b>	<b>Services&amp; Purposes</b>		<b>Sums not exceeding</b>		<b>Total</b>
			<b>Charged on the Consolida- dated Fund</b>	<b>Voted by the Legislative Assembly</b>	
<b>1</b>	<b>2</b>		<b>3</b>	<b>4</b>	<b>5</b>
01	Agriculture and Horticulture	Revenue	...	6,74,967.95	6,74,967.95
		Capital	...	39,541.00	39,541.00
02	Animal Husbandry and Fisheries	Revenue	...	3,77,019.39	3,77,019.39
		Capital	...	20,683.00	20,683.00
03	Finance Revenue		102.00	42,51,684.29	42,51,786.29
		Capital	...	9,14,016.18	9,14,016.18
04	Department of Personnel and	Revenue	30,560.55	1,63,946.11	1,94,506.66
	Administrative Reforms	Capital	81.00	2,240.00	2,321.00
05	Home and Transport	Revenue	...	19,23,561.88	19,23,561.88
		Capital	54,071.00	84,884.77	1,38,955.77
06	Infrastructure Development	Revenue	...	15,175.83	15,175.83
		Capital	...	91,536.00	91,536.00
07	Rural Development and	Revenue	...	13,28,770.46	13,28,770.46
	Panchayath Raj	Capital	...	13,44,687.19	13,44,687.19
08	Forest, Ecology and Environment	Revenue	1,515.00	2,02,887.21	2,04,402.21
		Capital	...	64,601.00	64,601.00
09	Co-operation	Revenue	...	2,24,013.53	2,24,013.53
		Capital	...	15,094.00	15,094.00
10	Social Welfare	Revenue	...	11,81,780.88	11,81,780.88
		Capital	...	5,13,684.04	5,13,684.04
11	Women and Child Development	Revenue	...	34,66,017.45	34,66,017.45
		Capital	...	29,473.33	29,473.33
12	Information, Tourism and Youth	Revenue	...	54,749.43	54,749.43
	Services	Capital	...	23,061.00	23,061.00
13	Food and Civil Supplies	Revenue	...	8,27,045.13	8,27,045.13
		Capital	...	421.20	421.20
14	Revenue	Revenue	...	16,91,963.45	16,91,963.45
		Capital	50.00	28,070.00	28,120.00
15	Information Technology	Revenue	...	1,04,890.31	1,04,890.31
		Capital	...	2,960.00	2,960.00

**SCHEDULE**  
**(see sections 2 and 3)**

**(₹. in lakhs)**

			Sums not exceeding		
Demand No.	Services& Purposes		Charged on the Consolidated Fund	Voted by the Legislative Assembly	Total
1	2		3	4	5
17	Education	Revenue	...	43,77,980.79	43,77,980.79
		Capital	...	1,50,623.62	1,50,623.62
18	Commerce and Industries	Revenue	...	1,52,983.44	1,52,983.44
		Capital	...	1,11,938.00	1,11,938.00
19	Urban Development and Housing	Revenue	12,504.60	9,84,522.53	9,97,027.13
		Capital	17,500.00	11,25,988.00	11,43,488.00
20	Public Works	Revenue	8,872.16	2,50,852.01	2,59,724.17
		Capital	1,590.00	9,22,800.51	9,24,390.51
21	Irrigation	Revenue	61,725.18	97,713.71	1,59,438.89
		Capital	5,55,773.22	15,02,906.87	20,58,680.09
22	Health and Family Welfare	Revenue	...	15,31,323.25	15,31,323.25
		Capital	...	2,16,018.22	2,16,018.22
23	Labour& Skill Development	Revenue	1,500.00	2,92,466.97	2,93,966.97
		Capital	5,714.00	28,201.00	33,915.00
24	Energy	Revenue	...	26,19,618.36	26,19,618.36
		Capital	...	70,000.00	70,000.00
25	Kannada and Culture	Revenue	...	25,313.85	25,313.85
		Capital	...	2,190.00	2,190.00
26	Planning, Statistics, Science and Technology	Revenue	...	22,998.63	22,998.63
		Capital	...	3,69,006.03	3,69,006.03
27	Law	Revenue	41,407.44	2,02,925.81	2,44,333.25
		Capital	696.00	8,621.28	9,317.28
28	Parliamentary Affairs and Legislation	Revenue	1,433.77	46,518.01	47,951.78
		Capital	2.00	1,237.00	1,239.00
29	Debt Servicing	Revenue	48,60,024.20	...	48,60,024.20
		Capital	26,47,446.70	...	26,47,446.70
<b>GRAND TOTAL</b>		<b>Revenue</b>	<b>50,19,644.90</b>	<b>2,70,93,690.66</b>	<b>3,21,13,335.56</b>
		<b>Capital</b>	<b>32,82,923.92</b>	<b>76,84,483.24</b>	<b>1,09,67,407.16</b>
		<b>Total</b>	<b>83,02,568.82</b>	<b>3,47,78,173.90</b>	<b>4,30,80,742.72</b>

The above translation of ಕರ್ನಾಟಕ ಧನವಿನಿಯೋಗ ಅಧಿನಿಯಮ, 2025 (2025 ರ ಕರ್ನಾಟಕ ಅಧಿನಿಯಮ ಸಂಖ್ಯೆ:21) be published in the official Gazette under clause (3) of Article 348 of the Constitution of India.

**THAAWARCHAND GEHLOT**  
**GOVERNOR OF KARNATAKA**

By Order and in the name of  
the Governor of Karnataka,

**G. SRIDHAR**  
Secretary to Government  
Department of Parliamentary  
Affairs and Legislation